

ಅರಿತೋ ಅರಿಯದೆಯೋ
ಮಾಡಿ ನಮಗೆಲ್ಲಾ
ಮುಂಚೂಣಿಯಲ್ಲಿದ್ದಾರೆ.
ನಾವೂ ಹಾಯಾಗಿ ಇದ್ದು
ಬಿಡೋಣ.

ಮಡಿ ಮತ್ತು ಕೋಲು - ಈ ಎರಡೂ ಕನ್ನಡದ ಶಬ್ದಗಳೇ ಮಡಿಕೋಲಲ್ಲಿ ರೋದರಿಂದ ಅದು ಅರಿಸಮಾಸ ಅಲ್ಲ ಅಂತಾಯ್ತು. ಅಂದ ಮೇಲೆ ಯಾವ ಸಮಾಸ? ಈ ಪದವನ್ನು ಹೇಗೆ ಬಿಡಿಸಿ ಅರ್ಥಮಾಡಿಕೊಳ್ಳುವುದು? ಮಡಿಯ ಕೋಲು = ಮಡಿಕೋಲು, ಅಂದರೆ ಮಡಿಗೆ ಸಂಬಂಧಿಸಿದ ಕೋಲು ಅಂತ ಷಷ್ಟೀ ತತ್ಪುರಷವಾಗಿಯೇ ಅಥವಾ ಕೋಲಿಗೆ ವಿಶೇಷಣವಾಗಿ ಮಡಿ ಅಂತಾ ಮಾಡಿಕೊಂಡು ಕೋಲು ಮಡಿಯಾಗಿದೆ- ಎಂಬ ಅರ್ಥಬರುವ ಕರ್ಮಧಾರಯ ಸಮಾಸವಾಗಿಯೇ? ಏನಂತ ಅರ್ಥ ಇದಕ್ಕೆ? ನನ್ನ ಪ್ರಕಾರ ಎರಡೂ ಆಗಬಹುದು. ಏಕೆ ಅಂತೀರಾ-ಮಡಿಯ ಸಂಬಂಧ ಇದಕ್ಕೆ ಇರೋದರಿಂದ ಇದು ತಾನೂ ಮಡಿ ಮಡಿಯಾಗಿರತ್ತೆ ಅಲ್ಲವೇ? ಈ ವ್ಯಾಕರಣ-ಸಮಾಸಕರಣದ ತಲೆಬಿಸಿ ಏನಾದ್ರೂ ಇರಲಿ, 'ಮಡಿಕೋಲು' ಎಂಬ ಶಬ್ದ ಕಿವಿಗೆ ಬಿದ್ದೊಡನೆ, ಈಗ ಒಂದು ನೂರಿನ್ನೂರು ವರ್ಷಗಳಷ್ಟು ಹಿಂದೆ, ತ್ರಿಮತಸ್ಥ ಬ್ರಾಹ್ಮಣ ಸದ್ಗೃಹಸ್ಥರ ಮನೆಗಳಲ್ಲಿ ಜಾರಿಯಲ್ಲಿದ್ದ ಮಡಿಯ ಆಚರಣೆಯ (ಆಚರಣೆ ಅನ್ನೋಣಂತ ಅವಾಂತರ ಎನ್ನುವುದು ಹೆಚ್ಚು ಯಥಾರ್ಥ) ಅಷ್ಟೂ ಚಿತ್ರಣವನ್ನು, ಅದನ್ನು ಕಂಡು, ಅನುಭವಿಸಿದವರ ಕಣ್ಣು ಮುಂದೆ ತಂದು ನಿಲ್ಲಿಸಿ ಬಿಡುತ್ತದೆ.

ಆಗಲಾ ಅದುಗಮನೆ ಅಥವಾ ಇದ್ದರೆ ನಡುಮನೆಯ ಬಾಗಿಲಿನ ಹಿಂದೆ ಇದ್ದೇ ಇರುತ್ತಿದ್ದ ಒಂದು ವಸ್ತು ಈ ಮಡಿಕೋಲು. ತುಂಬಾ ಉದ್ದವೂ ಅಲ್ಲದ, ತುಂಬ ದಪ್ಪವೂ ಅಲ್ಲದ, ಹೆಚ್ಚು ಸಿಬರು ಗಿಬುರು ಇಲ್ಲದಂತಹ ನಯ ನುಣುಪುಗಳ ಬಿಡುರುಕೋಲು ಇದು. ಇದನ್ನು ಹೆಚ್ಚಾಗಿ ಬಳಸುತ್ತಿದ್ದ ಲಲನೆಯರ ಕೈ ಸೋಂಕಿನಿಂದಲೂ ಈ ಬಿದಿರಮ್ಮನಿಗೆ ನಯ ನಾಜೂಕುಗಳು ಬಂದಿದ್ದಿರಬಹುದು.



ಮೇ 2022

ವಾಯು